

ಅಧ್ಯಾಯ – IV

ಡಿಎಂಎಫ್‌ಟಿಗಳಲ್ಲಿ ಲೆಕ್ಕವನ್ನಿಡುವಿಕೆಯಲ್ಲಿನ
ನಿರ್ವಹಣೆ, ಹೊಣೆಗಾರಿಕೆ ಮತ್ತು
ಪಾರದರ್ಶಕತೆ ವ್ಯವಸ್ಥೆ

ಅಧ್ಯಾಯ IV

ಡಿಎಂಎಫ್‌ಟಿಗಳಲ್ಲಿ ಲೆಕ್ಕವನ್ನಿಡುವಿಕೆಯಲ್ಲಿನ ನಿರ್ವಹಣೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆ ವ್ಯವಸ್ಥೆ

ಡಿಎಂಎಫ್‌ಟಿ ಕೊಡುಗೆಗಳನ್ನು ಚಾಲ್ತಿಯಲ್ಲಿದ್ದಂತಹ ಬಡ್ಡಿ ದರಗಳನ್ನು ಕಡೆಗಣಿಸಿದಂತೆ ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳಲ್ಲಿ (ಪರ್ಸನಲ್ ಡೆಪಾಸಿಟ್ ಅಕೌಂಟ್ಸ್) ನಿರುಪಯುಕ್ತವಾಗಿ ಇಡಲಾಗಿದ್ದಿತು. ಡಿಎಂಎಫ್‌ಟಿ, ಬಳ್ಳಾರಿ, ಇದು ಒದಗಿಸಿದ್ದಂತಹ ಹಣಕಾಸಿನ ಮೇಲೆ ಸಂಚಿತಗೊಂಡಿದ್ದಂತಹ ಬಡ್ಡಿಯನ್ನು ಕಾರ್ಯಗತಗೊಳಿಸುವ ಸಂಸ್ಥೆಗಳು ಪಾವತಿಸಿರದ ದೃಷ್ಟಾಂತವಿದ್ದಿತು. ದತ್ತಿ ನಿಧಿ ಅಥವಾ ಹಣಕಾಸನ್ನು ನಿಶ್ಚಿತ ಅವಧಿ ಠೇವಣಿಗಳಲ್ಲಿ ಸಮಯೋಚಿತವಾಗಿ ಹೂಡಿಕೆ ಮಾಡುವಲ್ಲಿ ಡಿಎಂಎಫ್‌ಟಿ, ಬಳ್ಳಾರಿ, ಇದರ ಉದಾಸೀನತೆಯು ಗಳಿಸಬಹುದಾಗಿದ್ದಂತಹ ಬಡ್ಡಿಯು ನಷ್ಟವಾಗುವಲ್ಲಿ ಪರಿಣಮಿಸಿದ್ದಿತು.

ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯ ರಚನೆಯ ದಿನಾಂಕದಿಂದಲೂ ಅದರ ಸಭೆಗಳನ್ನು ನಡೆಸಿರುವುದಿಲ್ಲ. ಡಿಎಂಎಫ್‌ಟಿಗಳು ಹಾಗೂ ವ್ಯವಸ್ಥಾಪನಾ ಸಮಿತಿಗಳ ಕಡೆಯಿಂದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಮತ್ತು ಸಮೀಕ್ಷಿಸುವ ಸಲುವಾಗಿ ಒಂದು ವರ್ಷದಲ್ಲಿ ಕಡ್ಡಾಯವಾಗಿ ನಡೆಸಬೇಕಿದ್ದಂತಹ ಕನಿಷ್ಠ ಪಕ್ಷ ಮೂರು ಸಭೆಗಳಿಗೆ ಪ್ರತಿಯಾಗಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿರುವಂತಹ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯ ನಾಲ್ಕು ಸಭೆಗಳನ್ನು ಮಾತ್ರ ನಡೆಸಲಾಗಿದ್ದಿತು. ಪರೀಕ್ಷಾ-ಪರಿಶೀಲನೆ ಮಾಡಲಾದ ಜಿಲ್ಲೆಗಳಲ್ಲಿ, ಪ್ರತಿಷ್ಠಾನ ಟ್ರಸ್ಟುಗಳು ಹಾಗೂ ವ್ಯವಸ್ಥಾಪನಾ ಸಮಿತಿಗಳು ನಿರ್ದಿಷ್ಟ ಸಂಖ್ಯೆಯ ಸಭೆಗಳನ್ನು ನಡೆಸಿರಲಿಲ್ಲ. ಆದ್ದರಿಂದ, ಡಿಎಂಎಫ್‌ಟಿ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಯಲ್ಲಿ ಕೊರತೆಗಳಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

4.1 ಡಿಎಂಎಫ್‌ಟಿ ಕೊಡುಗೆಗಳನ್ನು ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ನಿರುಪಯುಕ್ತವಾಗಿ ಇಡಲಾಗಿದ್ದುದು

ಕರ್ನಾಟಕ ಸರ್ಕಾರದ ನಿರ್ದೇಶನಗಳ ಅನುಸಾರ (ಜನವರಿ 2016) ಸಂಗ್ರಹಿಸಲಾದಂತಹ ಡಿಎಂಎಫ್ ಕೊಡುಗೆಗಳನ್ನು ಜಿಲ್ಲಾ ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಠೇವಣಿ ಇಡಬೇಕಿದ್ದಿತು. ಡಿಎಂಎಫ್‌ಟಿ ನಿಯಮಗಳಿಗೆ ಮಾಡಲಾದ ತಿದ್ದುಪಡಿಯ (ಮಾರ್ಚ್ 2018) ಪರಿಣಾಮವಾಗಿ ಪ್ರತಿಯೊಂದು ಡಿಎಂಎಫ್‌ಟಿ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪ್ರತ್ಯೇಕ ಬ್ಯಾಂಕು ಖಾತೆ ನಿರ್ವಹಿಸಲು ಅನುವು ಮಾಡಲಾಗಿದ್ದಿತು. ಮುಂದುವರೆದು, ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಇರುವಂತಹ ಡಿಎಂಎಫ್ ಕೊಡುಗೆಗಳನ್ನು ಬ್ಯಾಂಕು ಖಾತೆಗಳಿಗೆ ವರ್ಗಾಯಿಸಿದನಂತರ ಖಜಾನೆಯಲ್ಲಿನ ವೈಯಕ್ತಿಕ ಠೇವಣಿ ಖಾತೆಗಳನ್ನು ಮುಚ್ಚುವಂತೆ ಕರ್ನಾಟಕ ಸರ್ಕಾರವು ನಿರ್ದೇಶಿಸಿತು (ಜೂನ್ 2018).

ಪರೀಕ್ಷಾ-ಪರಿಶೀಲನೆ ಮಾಡಲಾದಂತಹ ಮೂರು ಜಿಲ್ಲೆಗಳಲ್ಲಿ ₹ 98.86 ಕೋಟಿ¹⁷ ಮೊತ್ತವು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಜುಲೈ 2018ರಿಂದ ಮಾರ್ಚ್ 2023ರವರೆವಿಗೂ ಇನ್ನೂ ಇದ್ದಿತು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ರಾಜ್ಯಮಟ್ಟದ ಅಧಿಕಾರಯುಕ್ತ ಸಮಿತಿ (ಆಗಸ್ಟ್ 2021 ಹಾಗೂ ಮಾರ್ಚ್ 2022) ಖಜಾನೆಗಳಲ್ಲಿ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಇರಿಸಿರುವಂತಹ ಹಣಕಾಸನ್ನು ಸಂಬಂಧಿತ ಬ್ಯಾಂಕು ಖಾತೆಗಳಿಗೆ ವರ್ಗಾಯಿಸುವಂತೆ ಹಣಕಾಸು ಇಲಾಖೆಗೆ ನಿರ್ದೇಶಿಸಿದ್ದರು. ಆದರೆ, ಅದನ್ನು ಪಾಲಿಸದ ಕಾರಣ (ಮಾರ್ಚ್ 2023), ಡಿಎಂಎಫ್ ಉಳಿಕೆ ಮೊತ್ತಗಳ ಮೇಲೆ ₹ 14.09 ಕೋಟಿ¹⁸ ಮೊತ್ತದ ಸಂಭಾವ್ಯ ನಷ್ಟ ಸಂಭವಿಸುವಲ್ಲಿ ಪರಿಣಮಿಸಿರುವುದು.

ಬಳ್ಳಾರಿ ಮತ್ತು ಗದಗ ಜಿಲ್ಲೆಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಠೇವಣಿ ಖಾತೆಗಳಿಂದ ಬ್ಯಾಂಕು ಖಾತೆಗಳಿಗೆ ಹಣಕಾಸಿನ ವರ್ಗಾವಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಚಿತ್ರದುರ್ಗ

¹⁷ ಬಳ್ಳಾರಿ (₹ 37.36 ಕೋಟಿ), ಚಿತ್ರದುರ್ಗ (₹ 59.41 ಕೋಟಿ) ಮತ್ತು ಗದಗ (₹ 2.09 ಕೋಟಿ).

¹⁸ ಜುಲೈ 2018ರಿಂದ ಮಾರ್ಚ್ 2023ರ ನಡುವೆ 57 ತಿಂಗಳುಗಳಿಗೆ ಉಳಿತಾಯ ಖಾತೆಗಳಿಗೆ ಶೇಕಡ 3ರ ದರದಲ್ಲಿ ಲೆಕ್ಕಹಾಕಲಾಗಿರುವುದು.

ಜಿಲ್ಲೆಯಲ್ಲಿ ಖಜಾನೆ ಅಂಕಿಸಂಖ್ಯೆಗಳ ಅನುಸಾರ ಉಳಿಕೆ ಮೊತ್ತದಲ್ಲಿ ವ್ಯತ್ಯಾಸವಿದ್ದಿತು ಹಾಗೂ ಈ ನಿಟ್ಟಿನಲ್ಲಿ ಯಥಾರ್ಥತೆಯಿಂದ ಕೂಡಿದ ಮೊತ್ತವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024).

4.2 ಡಿಎಂಎಫ್‌ಟಿ ಕೊಡುಗೆಗಳ ಮೇಲೆ ಬಡ್ಡಿ ಸಂಚಯಗಳು

ಡಿಎಂಎಫ್‌ಟಿ ಕೊಡುಗೆಗಳನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕು ಖಾತೆಗಳಲ್ಲಿ ಕಾರ್ಯಾಚರಣೆಗೊಳಿಸಬಹುದು ಎಂಬುದಾಗಿ ಡಿಎಂಎಫ್‌ಟಿ ನಿಯಮಗಳು, 2016ರ ನಿಯಮ 17 ಅನುವು ಮಾಡಿರುವುದು ಹಾಗೂ ನಿಯಮ 16 ಬ್ಯಾಂಕು ಖಾತೆಯ ಮೇಲೆ ಸಂಚಿತಗೊಂಡಿರುವಂತಹ ಬಡ್ಡಿಯ ಮೊತ್ತವೂ ಸಹ ಡಿಎಂಎಫ್‌ಟಿ ಕೊಡುಗೆಗಳ ಭಾಗಗಳಲ್ಲಿ ಒಂದು ಭಾಗ ಆಗಿರುತ್ತದೆ ಎಂಬುದಾಗಿ ಅನುವು ಮಾಡಿರುವುದು.

ಡಿಎಂಎಫ್‌ಟಿ ಗಣಿಗಾರಿಕೆಯಿಂದ ತೊಂದರೆಗೆ ಈಡಾಗಿರುವಂತಹ ಪ್ರದೇಶಗಳಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕ್ಷೇಮಾಭಿವೃದ್ಧಿ ಅಥವಾ ಕಲ್ಯಾಣ ಯೋಜನೆಗಳು ಅಥವಾ ಕಾರ್ಯಕ್ರಮಗಳಿಗಾಗಿ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಹಣಕಾಸನ್ನು ಒದಗಿಸುವುದು. ಮೇಲೆ ತಿಳಿಸಲಾಗಿರುವ ನಿಯಮದ ಅನುಸಾರ, ಡಿಎಂಎಫ್‌ಟಿ ಒದಗಿಸಿರುವ ಹಣಕಾಸಿನ ಮೇಲೆ ಸಂಚಿತಗೊಂಡಿರುವ ಬಡ್ಡಿಯನ್ನು ಯೋಜನೆಯು ಪೂರ್ಣಗೊಂಡನಂತರ ಡಿಎಂಎಫ್‌ಟಿಗೆ ವರ್ಗಾಯಿಸತಕ್ಕದ್ದು. ಬಳ್ಳಾರಿಯಲ್ಲಿ ಅನುಷ್ಠಾನಗೊಳಿಸುವ ಸಂಸ್ಥೆಗಳ ಬ್ಯಾಂಕ್ ಖಾತೆಗಳ ಪರಿಶ್ಕಾ ಪರಿಶೀಲನೆಯಲ್ಲಿ, ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಆಯುಕ್ತರು, ನಗರಪಾಲಿಕೆ ಹಾಗೂ ಸಂಡೂರು ತಾಲ್ಲೂಕಿನ ಕುರಿಕೊಪ್ಪೆಯಲ್ಲಿರುವ ಬಳ್ಳಾರಿ ಕುರಿ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ, 117 ಕಾಮಗಾರಿಗಳಿಗಾಗಿ ಅನುಷ್ಠಾನ ಸಂಸ್ಥೆಗಳಲ್ಲಿ ಠೇವಣಿ ಇಡಲಾಗಿದ್ದಂತಹ ₹ 68.56 ಕೋಟಿ ಮೊತ್ತದಷ್ಟು ಡಿಎಂಎಫ್‌ಟಿ ಅನುದಾನದ ಮೇಲೆ ₹ 1.31 ಕೋಟಿ ಮೊತ್ತದಷ್ಟು ಬಡ್ಡಿಯು ಸಂಚಿತಗೊಂಡಿದ್ದಿತು ಎಂದು ಲೆಕ್ಕಪರಿಶೋಧನೆಯು ಗಮನಿಸಿತು. ಡಿಎಂಎಫ್‌ಟಿ ಅನುದಾನದ ಮೇಲೆ ಗಳಿಸಲಾದಂತಹ ಬಡ್ಡಿಯು ಕಾರ್ಯಗತಗೊಳಿಸುವ ಸಂಸ್ಥೆಗಳೊಂದಿಗೆ ಉಳಿದಿದ್ದಿತು ಹಾಗೂ ಡಿಎಂಎಫ್‌ಟಿ, ಬಳ್ಳಾರಿ, ಇವರಿಗೆ ವರ್ಗಾಯಿಸಿರಲಿಲ್ಲ. ಅನುಷ್ಠಾನ ಸಂಸ್ಥೆಗಳು ಆ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಮುಂಗಡವಾಗಿ ಡಿಎಂಎಫ್‌ಟಿಗಳಿಂದ ಹಣವನ್ನು ಪಡೆದಿರುವುದರಿಂದ ಈ ಸಮಸ್ಯೆ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುವ ಸಂಭಾವ್ಯತೆಯಿರುವುದು.¹⁹

ಅನುಷ್ಠಾನಗೊಳಿಸುವ ಸಂಸ್ಥೆಗಳು ಡಿಎಂಎಫ್‌ಟಿ ಬಳ್ಳಾರಿ, ಇವರ ಖಾತೆಗೆ ₹ 2.81 ಕೋಟಿ ಮೊತ್ತವನ್ನು ಪಾವತಿಸಿರುತ್ತವೆ ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024). ಆದಾಗ್ಯೂ, ಬಡ್ಡಿಯ ವಸೂಲಾತಿ ಹಾಗೂ ಇತರೆ ವಿವರಗಳನ್ನು ಲೆಕ್ಕಪರಿಶೋಧನೆಯೊಂದಿಗೆ ಹಂಚಿಕೊಳ್ಳಲಿಲ್ಲ.

ಶಿಫಾರಸು:

5. ಡಿಎಂಎಫ್‌ಟಿ ಕೊಡುಗೆಗಳ ಮೇಲೆ ಸಂಚಿತಗೊಂಡಿರುವ ಬಡ್ಡಿಯನ್ನು ನಿಯತಕಾಲಿಕವಾಗಿ ಹಾಗೂ ಖರ್ಚಾಗದೆಯೇ ಉಳಿದಿರುವ ಮೊತ್ತವನ್ನು ಪ್ರತಿಯೊಂದು ಯೋಜನೆಯು ಪೂರ್ಣಗೊಂಡನಂತರ ವರ್ಗಾಯಿಸುವ ಸಲುವಾಗಿ ಕ್ರಮವನ್ನು ಕೈಗೊಳ್ಳತಕ್ಕದ್ದು.

4.3 ಡಿಎಂಎಫ್ ಅನುದಾನಗಳ ಮರುಪಾವತಿ ಮಾಡದಿರುವುದು

ಕರ್ನಾಟಕ ಸರ್ಕಾರವು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಯುವ ಸಲುವಾಗಿ ಮೆ. ಜಿಂದಾಲ್ ಸ್ಪೀಲ್ ವರ್ಕ್ಸ್ ಲಿಮಿಟೆಡ್, ಇವರು ನಿರ್ಮಿಸಿರುವ 1000 ಆಮ್ಲಜನಕಯುಕ್ತ ಹಾಸಿಗೆಗಳಿಗೆ ಆರು ತಿಂಗಳ ಕಾಲ ವೈದ್ಯಕೀಯ ಸಿಬ್ಬಂದಿ, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳಿಗಾಗಿ ₹ 14.94 ಕೋಟಿ ಮೊತ್ತವನ್ನು ಖರ್ಚು ಮಾಡುವ ಸಲುವಾಗಿ ಅನುಮೋದನೆ ನೀಡಿದ್ದಿತು (ಮೇ 2021).

¹⁹ ಲೆಕ್ಕಪರಿಶೋಧನೆಯು ಪರಿಶ್ಕಾ-ಪರಿಶೀಲನೆ ಮಾಡಲಾದ ಇತರೆ ಜಿಲ್ಲೆಗಳು ಅವೆಂದರೆ ಚಿತ್ರದುರ್ಗ, ಗದಗ, ವಿಜಯಪುರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಒದಗಿಸಲಿಲ್ಲ.

ತುರ್ತು ಸಂದರ್ಭಗಳ ಕಾರಣ, ಬಳ್ಳಾರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು (ಡಿಎಚ್ & ಎಫ್‌ಡಬ್ಲ್ಯು.ಒ), ಇವರು ಡಿಎಂಎಫ್, ಬಳ್ಳಾರಿಯ, ಕೋವಿಡ್-19 ಗೆ ಹಂಚಿಕೆ ಮಾಡಲಾದ ಹಣಕಾಸಿನ ಪೈಕಿ ₹ 5.67 ಕೋಟಿ ಮೊತ್ತವನ್ನು ಖರ್ಚು ಮಾಡಿದ್ದರು. ಡಿಎಚ್ & ಎಫ್‌ಡಬ್ಲ್ಯು.ಒ ಈ ಹಣಕಾಸನ್ನು ವೈದ್ಯಕೀಯ ಸಿಬ್ಬಂದಿಯನ್ನು ಬಾಡಿಗೆ ಆಧಾರದ ಮೇರೆಗೆ ನೇಮಿಸಿಕೊಳ್ಳಲು ಉಪಯೋಗಿಸಿಕೊಂಡಿದ್ದರು.

ಮೇಲೆ ತಿಳಿಸಿದಂತೆ ಉಪಯೋಗಿಸಿಕೊಳ್ಳಲಾಗಿದ್ದ ಹಣಕಾಸನ್ನು ಕರ್ನಾಟಕ ಸರ್ಕಾರವು ಮರುಪಾವತಿಸಬಹುದಾದ್ದರಿಂದ, ಡಿಎಚ್ & ಎಫ್‌ಡಬ್ಲ್ಯು.ಒ ₹ 2.08 ಕೋಟಿ ಮೊತ್ತವನ್ನು ಮರುಪಾವತಿಸುವ ಸಲುವಾಗಿ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರಿಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ, ಬಳ್ಳಾರಿ, ಇವರನ್ನು ಕೋರಿದರು (ಡಿಸೆಂಬರ್ 2021). ಅಂತೆಯೇ, ಅದನ್ನು ಜನವರಿ 2022ರಂದು ಕಳುಹಿಸಿಕೊಡಲಾಗಿದ್ದಿತು.

ಮರುಪಾವತಿಗಾಗಿ ಕೋರುವ ವೇಳೆಯಲ್ಲಿ, ಡಿಎಚ್ & ಎಫ್‌ಡಬ್ಲ್ಯು.ಒ, ಬಳ್ಳಾರಿ, ಇವರು ಗುಂಪು 'ಡಿ' ಸಿಬ್ಬಂದಿಗೆ ಪಾವತಿಸಲಾಗಿದ್ದಂತಹ ₹ 0.91 ಕೋಟಿ ವೇತನವನ್ನು ಪರಿಗಣಿಸಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಮುಂದುವರೆದು, ಈ ವಿಷಯದ ಬಗ್ಗೆ ಡಿಎಚ್ & ಎಫ್‌ಡಬ್ಲ್ಯು.ಒ, ಜೂನ್ 2022ರ ನಂತರದಲ್ಲಿ ಈ ಬಗ್ಗೆ ಯಾವುದೇ ಅನುಸರಣಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಡಿಸೆಂಬರ್ 2023ರವರೆವಿಗೂ ₹ 2.08 ಕೋಟಿಯನ್ನು ಮರುಪಾವತಿ ಮಾಡಿರಲಿಲ್ಲ ಎಂಬುದನ್ನು ಕೂಡ ಲೆಕ್ಕಪರಿಶೋಧನೆಯು ಗಮನಿಸಿತು.

ಗುಂಪು 'ಡಿ' ವೇತನ ಸೇರಿದಂತೆ ₹ 3.30 ಕೋಟಿ ಮೊತ್ತದ ಮರುಪಾವತಿಗಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಡಿಎಂಎಫ್‌ಟಿ ಬಳ್ಳಾರಿ ಇವರು ಉತ್ತರಿಸಿದರು (ನವೆಂಬರ್ 2023). ಲೆಕ್ಕಪರಿಶೋಧನೆಯಿಂದ ಗಮನಸೆಳೆದ ನಂತರವೇ ಡಿಎಂಎಫ್‌ಟಿ ಬಳ್ಳಾರಿ ತಮ್ಮ ಬೇಡಿಕೆಯನ್ನು ಮಂಡಿಸಿದ್ದರು.

4.4 ದತ್ತಿ ಹಣಕಾಸಿನ ಹೂಡಿಕೆ

ಡಿಎಂಎಫ್‌ಟಿ ಹಣಕಾಸಿನ ಶೇಕಡಾ 20ರಷ್ಟನ್ನು ಗಣಿಗಾರಿಕೆ ಚಟುವಟಿಕೆಗಳು ಮುಕ್ತಾಯಗೊಂಡನಂತರ ಗಣಿಗಾರಿಕೆ ಚಟುವಟಿಕೆಗಳಿಂದ ತೊಂದರೆಗೆ ಈಡಾಗಿರುವಂತಹ ಪ್ರದೇಶಗಳಲ್ಲಿ ದತ್ತಿ ಉದ್ದೇಶಗಳಿಗಾಗಿ ಮೀಸಲಿರಿಸತಕ್ಕದ್ದು ಎಂಬುದಾಗಿ ಡಿಎಂಎಫ್‌ಟಿ ನಿಯಮಗಳು, 2016ರ ನಿಯಮ 18(1) ನಿರ್ದಿಷ್ಟಪಡಿಸಿರುವುದು ಹಾಗೂ ತದನಂತರದಲ್ಲಿ ಅದನ್ನು ಹಣಕಾಸಿನ ಶೇಕಡಾ 10ಕ್ಕೆ ಪರಿಷ್ಕರಿಸಲಾಗಿದ್ದಿತು (8 ಮಾರ್ಚ್ 2018). ಕರ್ನಾಟಕ ಸರ್ಕಾರವು ತನ್ನ ಸುತ್ತೋಲೆಯ (15 ಜೂನ್ 2021) ಮೂಲಕ ದತ್ತಿ ಹಣಕಾಸನ್ನು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯು ನಿರ್ದಿಷ್ಟಪಡಿಸಿರುವ (ಮಾರ್ಚ್ 2020) ಕಾರ್ಯವಿಧಾನಗಳನ್ನು ಅನುಸರಿಸಿದನಂತರ ಒಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇಡತಕ್ಕದ್ದು ಎಂಬುದಾಗಿ ಸೂಚಿಸಿರುವುದು.

ಉಪ ನಿರ್ದೇಶಕರು, ಚಿತ್ರದುರ್ಗ ಹಾಗೂ ಹಿರಿಯ ಭೂವಿಜ್ಞಾನಿ, ಗದಗ, ಇವರುಗಳು ಮಾರ್ಚ್ 2023ರಲ್ಲಿದ್ದಂತೆ ಬ್ಯಾಂಕು ಉಳಿತಾಯ ಖಾತೆಯಲ್ಲಿ ಹಾಗೂ ಖಜಾನೆಯಲ್ಲಿ ವೈಯಕ್ತಿಕ ಠೇವಣಿ ಖಾತೆಯಲ್ಲಿ (ಬ್ಯಾಂಕು ಖಾತೆ ತೆರೆಯುವ ಮುಂಚಿನ ಅವಧಿಯಲ್ಲಿ) ₹ 48.39 ಕೋಟಿ²⁰ ದತ್ತಿ ಹಣಕಾಸನ್ನು ಕೂಡಿಟ್ಟಿದ್ದರು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಇದು 2016-2023ರ ಅವಧಿಯಲ್ಲಿ ₹ 1.83 ಕೋಟಿ²¹ ಮೊತ್ತದಷ್ಟು ಬಡ್ಡಿ ನಷ್ಟವಾಗುವಲ್ಲಿ ಪರಿಣಮಿಸಿತು.

²⁰ ಚಿತ್ರದುರ್ಗ - ₹ 47.18 ಕೋಟಿ (ಮಾರ್ಚ್ 2023ರವರೆವಿಗೆ ಮಾತ್ರ) ಹಾಗೂ ಗದಗ - ₹ 1.21 ಕೋಟಿ.

²¹ ಬ್ಯಾಂಕು ಉಳಿತಾಯ ಖಾತೆ ಮತ್ತು ನಿಶ್ಚಿತ ಅವಧಿ ಠೇವಣಿ ಖಾತೆ ನಡುವೆ ವರ್ಷ ಒಂದಕ್ಕೆ ಶೇಕಡಾ 3ರ ಕನಿಷ್ಠ ವ್ಯತ್ಯಾಸವನ್ನು ಪರಿಗಣಿಸಿದಂತೆ.

ಮುಂದುವರೆದು, ಡಿಎಂಎಫ್‌ಟಿ, ಬಳ್ಳಾರಿ, ಇವರು ₹ 209.63 ಕೋಟಿ (19 ಜುಲೈ 2022) ಹಾಗೂ ₹ 36.00 ಕೋಟಿ (01 ಫೆಬ್ರವರಿ 2023) ಮೊತ್ತಗಳನ್ನು ನಿಶ್ಚಿತ ಅವಧಿ ರೇವಣಿಗಳಲ್ಲಿ ಹೂಡಿಕೆ ಮಾಡಿದ್ದರು. ಡಿಎಂಎಫ್‌ಟಿ, ಬಳ್ಳಾರಿ, ಇವರು, ಲಭ್ಯವಿದ್ದಂತಹ ₹ 252.62 ಕೋಟಿ ಮೊತ್ತದಷ್ಟು ದತ್ತಿ ನಿಧಿಯನ್ನು (2021-22ರ ಸಾಲಿಗೆ ಚಾರ್ಟರ್ಡ್ ಅಕೌಂಟೆಂಟ್‌ರವರ ವರದಿಯ ಅನುಸಾರ) ಕರ್ನಾಟಕ ಸರ್ಕಾರವು ನಿರ್ದೇಶನಗಳನ್ನು ನೀಡಿದ ದಿನಾಂಕದಿಂದ (15 ಜೂನ್ 2021) ನಿಶ್ಚಿತ ಅವಧಿ ರೇವಣಿಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ, ಡಿಎಂಎಫ್‌ಟಿ, ಬಳ್ಳಾರಿ, ಇವರು ₹ 7.58 ಕೋಟಿ²² ಮೊತ್ತದಷ್ಟು ಬಡ್ಡಿಯನ್ನು ಗಳಿಸಬಹುದಿದ್ದಿತು.

ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು (ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಸಮಿತಿ) ಕೂಡ ಡಿಎಂಎಫ್‌ಟಿ ಹಣಕಾಸಿನ ಸಂಗ್ರಹಣೆ ಹಾಗೂ ಅವುಗಳಿಂದ ಮಾಡಲಾಗಿರುವಂತಹ ವೆಚ್ಚಗಳ ಹಾಗೂ ದತ್ತಿ ಹಣಕಾಸಿಗೆ ಹಂಚಿಕೆಯ ಬಗ್ಗೆ ಚರ್ಚಿಸಿದ್ದವು, ಆದರೆ ತಮ್ಮ ಸಭೆಗಳಲ್ಲಿ ದತ್ತಿ ಹಣಕಾಸಿನ ಹೂಡಿಕೆಯ ಬಗ್ಗೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿರಲಿಲ್ಲ ಎಂಬುದನ್ನು ಸಹ ಲೆಕ್ಕಪರಿಶೋಧನೆಯು ಗಮನಿಸಿತು.

ಸರ್ಕಾರದ ಆದೇಶಗಳ ಅನುಸಾರ ದತ್ತಿ ಹಣಕಾಸನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೇವಣಿ ಇಡುವಂತೆ ನಿರ್ದೇಶನಗಳನ್ನು ನೀಡಲಾಗಿದ್ದಿತು ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024). ನಿಶ್ಚಿತ ಅವಧಿ ರೇವಣಿಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಸರ್ಕಾರದ ನಿರ್ದೇಶನಗಳಿಗೆ ಬದ್ಧತೆಯಿಂದ ಕೂಡಿರದಿದ್ದುದರ ಬಗ್ಗೆ ಉತ್ತರವು ಮೌನವಾಗಿದ್ದಿತು.

4.5 ಡಿಎಂಎಫ್‌ಟಿ ಲೆಕ್ಕಪತ್ರಗಳು

ಡಿಎಂಎಫ್‌ಟಿ ನಿಯಮಗಳು, 2016ರ ನಿಯಮ 24 ಡಿಎಂಎಫ್‌ಟಿ ಲೆಕ್ಕಪತ್ರಗಳನ್ನು ಪ್ರತೀ ವರ್ಷವೂ ಡಿಎಂಎಫ್‌ಟಿ ನೇಮಕ ಮಾಡಿರುವಂತಹ ಓರ್ವ ಚಾರ್ಟರ್ಡ್ ಅಕೌಂಟೆಂಟ್‌ರವರಿಂದ ಲೆಕ್ಕಪರಿಶೋಧನೆ ಮಾಡತಕ್ಕದ್ದು ಹಾಗೂ ಹಣಕಾಸು ಸಾಲು ಮುಕ್ತಾಯಗೊಂಡ ದಿನಾಂಕದಿಂದ ಮೂರು ತಿಂಗಳುಗಳ ಒಳಗೆ ಪೂರ್ಣಗೊಳಿಸತಕ್ಕದ್ದು ಎಂಬುದಾಗಿ ನಿರ್ದಿಷ್ಟಪಡಿಸಿರುವುದು.

ಪರೀಕ್ಷಾ-ಪರಿಶೀಲನೆ ಮಾಡಲಾದಂತಹ ಡಿಎಂಎಫ್‌ಟಿಗಳು ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸಿದ್ದವು ಹಾಗೂ ಅಂತಹ ವಾರ್ಷಿಕ ಲೆಕ್ಕಪತ್ರಗಳನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ಲೆಕ್ಕಪರಿಶೋಧನೆ ಮಾಡಿದ್ದರು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಚಾರ್ಟರ್ಡ್ ಅಕೌಂಟೆಂಟ್‌ಗಳು ಆಸ್ತಿ-ಜವಾಬ್ದಾರಿ ತಃಖ್ತೆ, ಆದಾಯ ಮತ್ತು ವೆಚ್ಚ ತಃಖ್ತೆ ಹಾಗೂ ಸ್ವೀಕೃತಿಗಳು ಮತ್ತು ಪಾವತಿಗಳ ತಃಖ್ತೆಗಳು ಆ ದಿನಾಂಕದಲ್ಲಿದ್ದಂತೆ ಒಂದು ಸತ್ಯಾಸತ್ಯತೆಯಿಂದ ಕೂಡಿದ ಹಾಗೂ ನ್ಯಾಯಸಮ್ಮತ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತವೆ ಎಂಬುದಾಗಿ ಪ್ರಮಾಣೀಕರಿಸುವರು. ಪ್ರಮಾಣಪತ್ರವನ್ನು ಡಿಎಂಎಫ್‌ಟಿಗಳ ವಾರ್ಷಿಕ ವರದಿಗೆ ಲಗತ್ತಿಸಲಾಗಿದ್ದಿತು.

4.6 ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ

ಪಿಎಂಕೆಕೆವೈ ಯೋಜನೆಯನ್ನು ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳಿಂದ ತೊಂದರೆಗೆ ಈಡಾಗಿರುವ ಜನತೆಯ ಕ್ಷೇಮಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರಾರಂಭಿಸಲಾಯಿತು. ಯೋಜನೆಯ ಉದ್ದೇಶಗಳು ಫಲಿಸಿದವು/ಸಾಧಿಸಲಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಯೋಜನೆಯ ಕಾರ್ಯಗತಗೊಳಿಸುವಿಕೆಯನ್ನು ಅವಿರತವಾಗಿ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯವಾಗಿದ್ದಿತು.


ಡಿಎಂಎಫ್‌ಟಿ ನಿಯಮಗಳು ಚಿಂತಿಸಿರುವಂತೆ, ರಾಜ್ಯ ಮಟ್ಟದಲ್ಲಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕಾರ್ಯಗತಗೊಳಿಸುವಿಕೆಯನ್ನು ಸಮೀಕ್ಷಿಸುವ ಸಲುವಾಗಿ ಮತ್ತು ಮೇಲ್ವಿಚಾರಣೆ ಮಾಡುವ ಸಲುವಾಗಿ ಎರಡು ಸಮಿತಿಗಳನ್ನು ರಚಿಸಬೇಕಿರುವುದು. ಜಿಲ್ಲಾ ಮಟ್ಟದಲ್ಲಿ, ಎರಡು ಸಮಿತಿಗಳು, ಅವೆಂದರೆ ಡಿಎಂಎಫ್‌ಟಿ ಟ್ರಸ್ಟಿಗಳ ಆಡಳಿತ ಮಂಡಳಿ ಹಾಗೂ ಆಡಳಿತ ಮಂಡಳಿಯ

²² 12 ತಿಂಗಳುಗಳಿಗೆ (₹ 252.62 ಕೋಟಿಯ ಶೇಕಡಾ 3).

ನಿರ್ಣಯಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಇರುವಂತಹ ಡಿಎಂಎಫ್‌ಟಿ ವ್ಯವಸ್ಥಾಪನಾ ಸಮಿತಿ.

ಡಿಎಂಎಫ್‌ಟಿ ನಿಯಮಗಳು, 2016ರ ಅನುಸಾರ ಸಮಿತಿಗಳ ಅನುಕ್ರಮ ಶ್ರೇಣಿಯ ಸಚಿತ್ರ ರೇಖಾಚಿತ್ರವು ಈ ಕೆಳಗಿನಂತಿದ್ದಿತು:

ರೇಖಾಚಿತ್ರ ಸಂಖ್ಯೆ:4.1: ಸಮಿತಿಗಳ ಅನುಕ್ರಮ ಶ್ರೇಣಿಯನ್ನು ತೋರಿಸುವ ರೇಖಾಚಿತ್ರ



4.6.1 ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿ

ಡಿಎಂಎಫ್‌ಟಿಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವ ಉದ್ದೇಶದೊಂದಿಗೆ ಹಾಗೂ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಮೀಕ್ಷಿಸುವ ಸಲುವಾಗಿ ಗೌರವಾನ್ವಿತ ಮುಖ್ಯ ಮಂತ್ರಿಯವರ ನೇತೃತ್ವದಲ್ಲಿರುವಂತಹ ಒಂದು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು (ಎಸ್‌ಎಲ್‌ಎಸ್‌ಸಿ) ಮಾರ್ಚ್ 2018ರಲ್ಲಿ ರಚಿಸಲಾಯಿತು. ಡಿಎಂಎಫ್‌ಟಿ ನಿಯಮಗಳು, 2016ರ ನಿಯಮ 5ಎ ಅಡಿಯಲ್ಲಿ ಚಿಂತಿಸಿರುವಂತೆ, ಎಸ್‌ಎಲ್‌ಎಸ್‌ಸಿಯು ವರ್ಷದಲ್ಲಿ ಕನಿಷ್ಠ ಒಂದು ಸಲ ಸಭೆಯನ್ನು ಸೇರಬೇಕಿದ್ದಿತು.

ಎಸ್‌ಎಲ್‌ಎಸ್‌ಸಿಯು ಅದರ ರಚನೆಯ ದಿನಾಂಕದಿಂದ ಜೂನ್ 2023ರವರೆಗೆ ಯಾವುದೇ ಸಭೆಗಳನ್ನು ನಡೆಸಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

4.6.2 ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿ

ಡಿಎಂಎಫ್‌ಟಿ ನಿಯಮಗಳು, 2016ರ ನಿಯಮ 5ಬಿ ಅಡಿಯಲ್ಲಿನ ಅಗತ್ಯತೆಯಂತೆ, ಡಿಎಂಎಫ್‌ಟಿಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಹಾಗೂ ವ್ಯವಸ್ಥಾಪನಾ ಸಮಿತಿಗಳ ಕಾರ್ಯವೈಖರಿಯನ್ನು ಮೇಲ್ವಿಚಾರಣೆಗಳನ್ನು ಮತ್ತು ಸಮೀಕ್ಷೆಗಳನ್ನು ಮಾಡಬೇಕಿದ್ದಂತಹ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿರುವಂತಹ ರಾಜ್ಯ ಮಟ್ಟದ ಅಧಿಕಾರಯುಕ್ತ ಸಮಿತಿಯು (ಎಸ್‌ಎಲ್‌ಇಸಿ) ಒಂದು ವರ್ಷದಲ್ಲಿ ಕಡೆಯ ಪಕ್ಷ ಮೂರು ಸಲ ಸಭೆ ಸೇರಬೇಕಾದ ಅಗತ್ಯತೆಗೆ ಪ್ರತಿಯಾಗಿ 2018ರಿಂದ 2023ರ ಅವಧಿಯಲ್ಲಿ ಕೇವಲ ನಾಲ್ಕು²³ ಸಲ ಸಭೆ ಸೇರಿದ್ದಿತು.

15 ಸಭೆಗಳನ್ನು ನಡೆಸಬೇಕಿದ್ದಂತಹ ಅಗತ್ಯತೆಗೆ ಪ್ರತಿಯಾಗಿ ಸಮಿತಿಯ ರಚನೆಯ ದಿನಾಂಕದ ನಂತರ ಕೇವಲ ನಾಲ್ಕು ಸಭೆಗಳನ್ನು ಮಾತ್ರ ನಡೆಸಲಾಗಿದ್ದಿತು ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.

ನಡೆಸಲಾಗಿದ್ದಂತಹ ನಾಲ್ಕು ಎಸ್‌ಎಲ್‌ಇಸಿ ಸಭೆಗಳಲ್ಲಿ, ಸಂಗ್ರಹಣೆಯಾಗಿರುವಂತಹ ಡಿಎಂಎಫ್‌ಗೆ ತಕ್ಕಂತೆ ಕ್ರಿಯಾ ಯೋಜನೆ ತಯಾರಿಸುವುದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತೊಂದರೆಗೆ ಈಡಾಗಿರುವಂತಹ ಪ್ರದೇಶಗಳಿಗೆ ಇತಿಮಿತಿಗಳನ್ನು ನಿಗದಿಗೊಳಿಸುವುದು, ಉನ್ನತಮಟ್ಟದ ಆದ್ಯತೆಯ ಹಾಗೂ ಇತರೆ ಆದ್ಯತೆಯ ಪ್ರದೇಶಗಳಿಗೆ 60:40 ಅನುಪಾತದಲ್ಲಿ ಕ್ರಿಯಾ ಯೋಜನೆಯನ್ನು

²³ ಸಭೆಗಳನ್ನು 30 ನವೆಂಬರ್ 2019, 16 ಮೇ 2020, 27 ಆಗಸ್ಟ್ 2021 ಮತ್ತು 17 ಮಾರ್ಚ್ 2022ರಂದು ನಡೆಸಲಾಗಿದ್ದಿತು.

ಕಾರ್ಯಗತಗೊಳಿಸುವುದು, ಇಪಿಪಿಸಿ ಶೀರ್ಷಿಕೆ ಅಡಿಯಲ್ಲಿ ಪರಿಹಾರಕ ಅರಣ್ಯಗಳನ್ನು ಬೆಳೆಸುವಿಕೆ ಯೋಜನೆಯನ್ನು (ಅಫಾರ್‌ಸ್ಟೇಷನ್) ಸೇರಿಸುವುದು, ಹಣಕಾಸಿನ ಶೇಕಡಾ 30ರಷ್ಟನ್ನು ಕೋವಿಡ್ 19ಕ್ಕಾಗಿ ಉಪಯೋಗಿಸುವುದು, ಆಡಳಿತಾತ್ಮಕ ಅನುದಾನದ ಪೈಕಿ ಹಣಕಾಸನ್ನು ರಾಜ್ಯ ಮಟ್ಟದ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಉಪಯೋಗಿಸುವುದು, ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು/ಸಂಸ್ಥೆಗಳಿಂದ ಡಿಎಂಎಫ್ ಕೊಡುಗೆಯನ್ನು ಸಂಗ್ರಹಿಸದಿರುವುದು, ಗಣಿಗಾರಿಕೆ ಚಟುವಟಿಕೆಗಳಿಂದ ತೊಂದರೆಗೆ ಈಡಾಗಿರುವ ಪ್ರದೇಶಗಳಲ್ಲಿ ಸಮೀಕ್ಷೆಗಳು, ಮುಂತಾದವುಗಳನ್ನು ನಡೆಸುವ ಸಲುವಾಗಿ ಪರಿಸರೀಯ ನಿರ್ವಹಣೆ ಮತ್ತು ಕಾರ್ಯನೀತಿ ಸಂಶೋಧನಾ ಸಂಸ್ಥೆಯ (ಇಎಂಪಿಆರ್‌ಐ) ಸೇವೆಗಳನ್ನು ಪಡೆದುಕೊಳ್ಳುವುದು, ಮುಂತಾದ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದ್ದಿತು. ಮುಂದುವರೆದು, ಪಿಎಂಕೆಕೆವೈ ಭೌತಿಕ ಹಾಗೂ ಹಣಕಾಸಿನ ಪ್ರಗತಿಗೆ ಸಂಬಂಧಿಸಿದಂತೆ, ಕೈಗೊಳ್ಳಲಾಗಿರುವಂತಹ ಅನುಸರಣಾ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವುದರೊಂದಿಗೆ ಚರ್ಚಿಸಲಾಗಿದ್ದಿತು.

ಎಸ್‌ಎಲ್‌ಎಸ್‌ಸಿ ಹಾಗೂ ಎಸ್‌ಎಲ್‌ಇಸಿ ಸಭೆಗಳನ್ನು ಡಿಎಂಎಫ್‌ಟಿ ನಿಯಮಗಳ ಅನುಸಾರ ನಿಯತವಾಗಿ ನಡೆಸುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದಿತು ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024).

4.7 ಪ್ರತಿಷ್ಠಾನ ಟ್ರಸ್ಟ್ ಮತ್ತು ವ್ಯವಸ್ಥಾಪನಾ ಸಮಿತಿಗಳ ಸಭೆಗಳು

ಪ್ರತಿಷ್ಠಾನ ಟ್ರಸ್ಟ್ ಕಡೆಯ ಪಕ್ಷ ಆರು ತಿಂಗಳುಗಳಿಗೆ ಒಂದು ಸಲ ಹಾಗೂ ವ್ಯವಸ್ಥಾಪನಾ ಸಮಿತಿಯು ಒಂದು ಹಣಕಾಸು ಸಾಲಿನಲ್ಲಿ ಕಡೆಯ ಪಕ್ಷ ನಾಲ್ಕು ಸಲ ಸಭೆ ಸೇರತಕ್ಕದ್ದು ಎಂಬುದಾಗಿ ಎಂಬುದಾಗಿ ಡಿಎಂಎಫ್‌ಟಿ ನಿಯಮಗಳು, 2016ರ ನಿಯಮ 8 ಮತ್ತು 14 ನಿರ್ದಿಷ್ಟಪಡಿಸಿರುತ್ತವೆ. ಪ್ರತಿಷ್ಠಾನ ಟ್ರಸ್ಟ್ ಹಾಗೂ ವ್ಯವಸ್ಥಾಪನಾ ಸಮಿತಿಗಳ ಸಭೆಗಳನ್ನು ಈ ಕೆಳಗೆ ವಿವರಿಸಿರುವಂತೆ ನಿರ್ದಿಷ್ಟ ಸಂಖ್ಯೆಗಳಲ್ಲಿ ನಡೆಸಿರಲಿಲ್ಲ ಎಂಬುದನ್ನು ಪರೀಕ್ಷಾ-ಪರಿಶೀಲನೆ ಮಾಡಲಾದ ಜಿಲ್ಲೆಗಳಲ್ಲಿನ ಲೆಕ್ಕಪರಿಶೋಧನಾ ಪರಿಶೀಲನೆಯು ತೋರಿಸಿಕೊಟ್ಟಿತು.

ಕೋಷ್ಟಕ ಸಂಖ್ಯೆ 4.1: ನಡೆಸಲಾಗಿದ್ದಂತಹ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಸಮಿತಿಗಳ ಸಭೆಗಳ ವಿವರಗಳು

ಕ್ರಮ ಸಂಖ್ಯೆ	ಜಿಲ್ಲೆ	2016-17ರಿಂದ 2022-23 ಹಣಕಾಸು ಸಾಲುಗಳು	
		ನಡೆಸಬೇಕಿದ್ದ ಸಭೆಗಳ ಸಂಖ್ಯೆ	ನಡೆಸಲಾಗಿದ್ದ ಸಭೆಗಳ ಸಂಖ್ಯೆ
ಆಡಳಿತ ಮಂಡಳಿ			
1	ಚಿತ್ರದುರ್ಗ	14	10
2	ಬಳ್ಳಾರಿ	14	11
3	ಗದಗ	14	2
4	ಬೆಂಗಳೂರು ನಗರ	14	3
5	ವಿಜಯನಗರ	3	4
ವ್ಯವಸ್ಥಾಪನಾ ಸಮಿತಿ			
1	ಚಿತ್ರದುರ್ಗ	28	10
2	ಬಳ್ಳಾರಿ	28	6
3	ಗದಗ	28	3
4	ಬೆಂಗಳೂರು ನಗರ	28	3
5	ವಿಜಯನಗರ	8	4

ಮೂಲ : ಇಲಾಖೆಯ ಒದಗಿಸಿದ ಮಾಹಿತಿಯಿಂದ ಲೆಕ್ಕಪರಿಶೋಧನೆಯು ಸಂಕಲಿಸಿರುವುದು.

2016-17ರಿಂದ 2022-23ರ ಅವಧಿಯಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಮತ್ತು ಆಡಳಿತ ಮಂಡಳಿ ಸಭೆಗಳ ವಿವರಗಳನ್ನು **ಅನುಬಂಧ-4ರಲ್ಲಿ** ಕೋಷ್ಟಕದ ರೂಪದಲ್ಲಿ ನೀಡಲಾಗಿರುವುದು.

ಬಳ್ಳಾರಿ ಮತ್ತು ಗದಗ ಜಿಲ್ಲೆಗಳ ಡಿಎಂಎಫ್‌ಟಿಗಳು 2021-22 ಮತ್ತು 2022-23 ಸಾಲುಗಳಲ್ಲಿ ಯಾವುದೇ ವ್ಯವಸ್ಥಾಪನಾ ಸಮಿತಿ ಸಭೆಗಳನ್ನು ನಡೆಸಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು. ಮುಂದುವರೆದು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಡಿಎಂಎಫ್‌ಟಿಗಳು 2021-22 ಮತ್ತು 2022-23 ಸಾಲುಗಳಲ್ಲಿ ಯಾವುದೇ ಆಡಳಿತ ಮಂಡಳಿ ಸಭೆಗಳನ್ನು ನಡೆಸಿರಲಿಲ್ಲ.

ಬೆಂಗಳೂರು ನಗರ ಜಿಲ್ಲೆಯ ಡಿಎಂಎಫ್‌ಟಿ 2022-23 ನೇ ಸಾಲಿನಲ್ಲಿ ಯಾವುದೇ ವ್ಯವಸ್ಥಾಪನಾ ಸಮಿತಿ ಅಥವಾ ಆಡಳಿತ ಮಂಡಳಿ ಸಭೆಗಳನ್ನು ನಡೆಸಿರಲಿಲ್ಲ.

ಕಂಡಿಕೆ 5.11ರಲ್ಲಿ ವಿವರಿಸಿರುವಂತೆ ಆಯ್ಕೆ ಮಾಡಲಾಗಿದ್ದಂತಹ ಜಿಲ್ಲೆಗಳಲ್ಲಿ 2017-2020ರಲ್ಲಿ ಮಂಜೂರಾತಿಗೊಂಡಿದ್ದಂತಹ ಕಾಮಗಾರಿಗಳನ್ನು ಪ್ರಾರಂಭಿಸಿರಲಿಲ್ಲ ಅಥವಾ ಟೆಂಡರುಗಳನ್ನು ಆಹ್ವಾನಿಸಿರಲಿಲ್ಲ ಎಂಬುದನ್ನು ಲೆಕ್ಕಪರಿಶೋಧನೆಯು ಗಮನಿಸಿತು, ಇದು ವ್ಯವಸ್ಥಾಪನಾ ಸಮಿತಿಗಳು ಹಾಗೂ ಆಡಳಿತ ಮಂಡಳಿಗಳಿಂದ ಅಸಮರ್ಪಕವಾದಂತಹ ಮೇಲ್ವಿಚಾರಣೆಯಾಗಿರುವುದನ್ನು ಸೂಚಿಸುತ್ತಿದ್ದಿತು.

ಸಭೆಗಳನ್ನು ನಡೆಸುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಡಿಎಂಎಫ್‌ಟಿಗಳ ಅಧ್ಯಕ್ಷರುಗಳಿಗೆ ಸಲಹೆ ನೀಡಲಾಗಿರುವುದು ಎಂಬುದಾಗಿ ಸರ್ಕಾರವು ಉತ್ತರಿಸಿತು (ಆಗಸ್ಟ್ 2024). ಆದಾಗ್ಯೂ ವ್ಯವಸ್ಥಾಪನಾ ಸಮಿತಿಗಳ ಸಭೆಗಳನ್ನು ನಡೆಸುವ ಬಗ್ಗೆ ಉತ್ತರವು ಮೌನವಾಗಿದ್ದಿತು.